



ಸ್ವ-ವಿವರ

- 01. ಹೆಸರು** : ಡಾ. ಎ. ಮೋಹನ ಕುಂಟಾರ್
- 02. ಹುದ್ದೆ :**
ಪ್ರಸ್ತುತ ಹೆಚ್ಚುವರಿ ಹುದ್ದೆ : ಪ್ರಾಧ್ಯಾಪಕ ಮತ್ತು ಮುಖ್ಯಸ್ಥ ಭಾಷಾಂತರ ಅಧ್ಯಯನ ವಿಭಾಗ
ನಿರ್ದೇಶಕ : ಐಕ್ಯವಿಸಿ ಹಾಗೂ ಭಾಷಾಂತರ ಕೇಂದ್ರ
ಕನ್ನಡ ವಿಶ್ವವಿದ್ಯಾಲಯ, ಹಂಪಿ,
- 03. ವಿಭಾಗ** : ಭಾಷಾಂತರ ಅಧ್ಯಯನ ವಿಭಾಗ
- 04. ವಿಳಾಸ** : ಪ್ರಾಧ್ಯಾಪಕ, ಕನ್ನಡ ವಿಶ್ವವಿದ್ಯಾಲಯ, ಹಂಪಿ,
ವಿದ್ಯಾರಣ್ಯ ಶಿಲಾ ೨೨೬, ಹೊಸಪೇಟೆ
ಮನೆ ವಿಳಾಸ : 'ಪಯಸ್ವಿನಿ' ಶಾಂತಿನಗರ, ಕಾಲೇಜು ರಸ್ತೆ,
ಹೊಸಪೇಟೆ ಶಿಲಾ ೨೦೧
ದೂರವಾಣಿ ಸಂಖ್ಯೆ : ೦೮೩೯೪-೨೨೯೩೬೫,
ಮೋಬೈಲ್ ೯೭೪೫೦
- 05. ಹುಟ್ಟಿದ ದಿನಾಂಕ ಮತ್ತು ಸ್ಥಳ** : ೨೫.೦೭.೧೯೬೩ (ಜುಲೈ ತಿಂಗಳ ಇಪ್ಪತ್ತೆನೆಯ ದಿನ
ಸಾವಿರದ ಒಂಬತ್ತನೂರ ಅರುವತ್ತಮೂರು)
ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯ ಕುಂಟಾರು
(ತಂದೆ : ಚಂದ್ರಶೇಖರ, ತಾಯಿ : ರಾಜೀವಿ)
- 06. ಶೈಕ್ಷಣಿಕ ಅರ್ಹತೆಗಳು**
೦೧. ಬಿ.ಎ.. ಕನ್ನಡ ಭಾಷೆ ಮತ್ತು ಸಾಹಿತ್ಯ, ಮಾರ್ಚ್ ೧೯೮೫, ಕ್ಯಾಲಿಕಟ್ ಯುನಿವರ್ಸಿಟಿ, ಪ್ರಥಮ ರ‍್ಯಾಂಕ್ (ಶೇ.೬೮.೮)
೦೨. ಎಂ.ಎ., ಕನ್ನಡ ಭಾಷೆ ಮತ್ತು ಸಾಹಿತ್ಯ, ಮಾರ್ಚ್ ೧೯೮೭, ಕ್ಯಾಲಿಕಟ್ ಯುನಿವರ್ಸಿಟಿ, ಪ್ರಥಮ ರ‍್ಯಾಂಕ್ (ಶೇ.೬೮.೮)
೦೩. ಎಂ.ಫಿಲ್., ಕನ್ನಡ ಭಾಷೆ ಮತ್ತು ಸಾಹಿತ್ಯ, ಮಾರ್ಚ್ ೧೯೮೮, ಮದುರೈ ಕಾಮರಾಜ ಯುನಿವರ್ಸಿಟಿ, (ಶೇ.೬೮.೫)
೦೪. ಸರ್ಟಿಫಿಕೇಟ್ ಮಲಯಾಳಂ ಭಾಷೆ ಏಪ್ರಿಲ್ ೧೯೯೧, ಮದುರೈ ಕಾಮರಾಜ ಯುನಿವರ್ಸಿಟಿ, ಪ್ರಥಮ ದರ್ಜೆ (ಶೇ. ೬೧.೬)
೦೫. ಸರ್ಟಿಫಿಕೇಟ್ ತಮಿಳು ಭಾಷೆ ೧೯೯೪, ಸಿ.ಐ.ಐ.ಎಲ್. ಮೈಸೂರು, ಪ್ರಥಮ ದರ್ಜೆ
೦೬. ಡಿಪ್ಲೋಮಾ ತೆಲುಗು ಭಾಷೆ ಏಪ್ರಿಲ್ ೧೯೯೨, ಮದುರೈ ಕಾಮರಾಜ ಯುನಿವರ್ಸಿಟಿ
೦೭. ಪಿಎಚ್.ಡಿ ಕನ್ನಡ ಸಣ್ಣ ಕತೆಗಳು (೧೯೭೦-೮೦) ಒಂದು ಅಧ್ಯಯನ, ಮಾರ್ಚ್ ೧೯೯೩, ಮದುರೈ ಕಾಮರಾಜ ಯುನಿವರ್ಸಿಟಿ
- 07. ಕನ್ನಡ ವಿಶ್ವವಿದ್ಯಾಲಯದಲ್ಲಿ ಉದ್ಯೋಗ**
- ಅ. ಕನ್ನಡ ವಿಶ್ವವಿದ್ಯಾಲಯದ ಭಾಷಾಂತರ ವಿಭಾಗದಲ್ಲಿ ಸಂಶೋಧನ ಸಹಾಯಕನಾಗಿ ೧೯೯೨ ಅಕ್ಟೋಬರ್ ೧೨ರಿಂದ ೯೪ ಮಾರ್ಚ್ ೮ರವರೆಗೆ.
- ಆ. ಕನ್ನಡ ವಿಶ್ವವಿದ್ಯಾಲಯ ಭಾಷಾಂತರ ವಿಭಾಗದಲ್ಲಿ ಉಪನ್ಯಾಸಕನಾಗಿ ೧೯೯೪ರ ಮಾರ್ಚ್ ೯ರಿಂದ ೧೪ ಆಗಸ್ಟ್ ೧೯೯೭
- ಇ. ಕನ್ನಡ ವಿಶ್ವವಿದ್ಯಾಲಯ ಭಾಷಾಂತರ ವಿಭಾಗದಲ್ಲಿ ಪ್ರವಾಚಕನಾಗಿ ೧೯೯೭ ಆಗಸ್ಟ್ ೧೪ರಿಂದ ೨೦೦೬ ಜುಲೈವರೆಗೆ.
- ಈ. ಪ್ರಸ್ತುತ ನಿರ್ವಹಿಸುತ್ತಿರುವ ಹುದ್ದೆ ಭಾಷಾಂತರ ಅಧ್ಯಯನ ವಿಭಾಗದಲ್ಲಿ ಪ್ರಾಧ್ಯಾಪಕ ಆಗಸ್ಟ್ ೧೪, ೨೦೦೬ ರಿಂದ ಪ್ರಸ್ತುತ ವಿಭಾಗದ ಮುಖ್ಯಸ್ಥ ಮತ್ತು ಭಾಷಾಂತರ ಕೇಂದ್ರದ ನಿರ್ದೇಶಕ, ಐಕ್ಯವಿಸಿ ನಿರ್ದೇಶಕ (೧೫.೦೫.೨೦೧೫ ರಿಂದ)

08. ನಿರ್ವಹಿಸಿದ ಆಡಳಿತಾತ್ಮಕ ಜವಾಬ್ದಾರಿಗಳು.

- ಅ. ಸಂಯೋಜನಾಧಿಕಾರಿ, ದೂರಶಿಕ್ಷಣ ಕೇಂದ್ರ, ೨೦೦೧-೦೫.
- ಆ. ಮುಖ್ಯಸ್ಥ, ಭಾಷಾಂತರ ಅಧ್ಯಯನ ವಿಭಾಗ, ೨೦೦೫-೦೭.
- ಇ. ನಿರ್ದೇಶಕ, ಪ್ರಸಾರಾಂಗ, ೨೦೦೮ ಡಿಸೆಂಬರ್‌ನಿಂದ ಡಿಸೆಂಬರ್ ೨೦೧೦
- ಈ. ಮುಖ್ಯಸ್ಥ, ಭಾಷಾಂತರ ಅಧ್ಯಯನ ವಿಭಾಗ, ೨೦೧೩-೧೫
- ಉ. ಡೀನ್, ಭಾಷಾನಿಕಾಯ-೨೦೧೫-೨೦೧೮
- ಊ. ನಿರ್ದೇಶಕ, ಭಾಷಾಂತರ ಕೇಂದ್ರ-೨೦೧೪ ರಿಂದ
- ಋ. ನಿರ್ದೇಶಕ, ಭಾಷಾಂತರ ಕೇಂದ್ರ-೨೦೧೫ ರಿಂದ
- ಋ. ಮುಖ್ಯಸ್ಥ, ಭಾಷಾಂತರ ಅಧ್ಯಯನ ವಿಭಾಗ, ೨೦೧೯-೨೦೨೧
- ಐ. ಮುಖ್ಯಸ್ಥ, ಭಾಷಾಂತರ ಅಧ್ಯಯನ ವಿಭಾಗ, ಜನವರಿ ೨೦೨೨ ರಿಂದ

09. ಪ್ರಕಟಣೆಗಳು

ಅ. ಅಧ್ಯಯನ ಕೃತಿಗಳು

- ೦೧. ಮಣ್ಣು : ೧೯೯೪ (ನವಸಾಕ್ಷರ ಪುಸ್ತಕ ಮಾಲೆ), ಪ್ರಸಾರಾಂಗ, ಕ.ವಿ.ವಿ., ಹಂಪಿ, ಪುಟ ೨೬
- ೦೨. ಬದುಕಿನ ದಾರಿಗಳು:೧೯೯೪(ನವಸಾಕ್ಷರ ಪುಸ್ತಕಮಾಲೆ), ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ, ಪುಟ ೨೬
- ೦೩. ಇನಾಂದಾರರ ಕಾದಂಬರಿಗಳು:೧೯೯೪ (ವಿಮರ್ಶೆ)ಶೇಣಿ ಪ್ರಕಾಶನ, ಅಡ್ಡನಡ್ಡ ಕಾಸರಗೋಡು, ಪುಟ ೧೪೮
- ೦೪. ಯು.ಆರ್.ಅನಂತಮೂರ್ತಿ: ೧೯೯೫(ಬದುಕು ಬರೆಹ) ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ, ಪುಟ ೫೦
- ೦೫. ವಾಚಿಕಾಭಿನಯ:೧೯೯೭(ಮಂಟಪ ಮಾಲೆ ೨೯)ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ, ಪುಟ ೩೮
- ೦೬. ಯಕ್ಷಗಾನ ವಾಚಿಕಾಧ್ಯಯನ : ೨೦೦೦, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ, ಪುಟ ೧೮೮
- ೦೭. ಕೈರಳಿ : ೨೦೦೪, ಸಿ.ವಿ.ಜಿ. ಪಬ್ಲಿಕೇಷನ್ಸ್, ಬೆಂಗಳೂರು, ಪುಟ ೧೪೬
- ೦೮. ಎ ಗ್ಲಿಂಪ್ಸ್ ಆಫ್ ಹಂಪಿ : ೨೦೦೭, ವೆಂಕಟೇಶ್ವರ ಟಾಯ್ಸ್ ಸೆಂಟರ್, ಹಂಪಿ, ಪುಟ ೮೦
- ೦೯. ಕೇರಳ ಕಥನ : ೨೦೦೬, ಕನ್ನಡ ವಿಶ್ವವಿದ್ಯಾಲಯ, ಹಂಪಿ, ಪುಟ ೩೦೬
- ೧೦. ಯಕ್ಷಗಾನ ಆಹಾರ್ಯ : ೨೦೦೯, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ, ಪುಟ ೩೦೫ (ಪುನರ್ಮುದ್ರಣ, ೨೦೧೪)
- ೧೧. ಕಥಕಳಿ : ೨೦೧೦, ಮಂಟಪಮಾಲೆ, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ, ಪುಟ ೪೦
- ೧೨. ಕಣ್ಣಣಿ : ೨೦೧೦, ದಿ. ಮಾಟೆಡ್ಡ ಪುರುಷೋತ್ತಮ ರಾಯರ ನೆನಕೆಯ ಪುಟಗಳು, ಶ್ರೀ ಮಹಾವಿಷ್ಣು ಕೃಪಾಶ್ರಿತ, ಯಕ್ಷಗಾನ ಕಲಾಸಂಘ (೦) ಕುಂಟಾರು, ಪುಟ ೩೨
- ೧೩. ಪರಿಗ್ರಹ, ೨೦೧೧(ಪುನರ್ಮುದ್ರಣ, ೨೦೨೧), ಸಿ.ವಿ.ಜಿ.ಇಂಡಿಯಾ, ಬೆಂಗಳೂರು, ಪುಟ-೧೪೬
- ೧೪. ಸಮುದಾಯಗಳ ಕನ್ನಡ ಪರಂಪರೆ, ೨೦೧೨, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ, ಪುಟ ೨೫೦
- ೧೫. ಯಕ್ಷಗಾನ ಸ್ಥಿತ್ಯಂತರ, ೨೦೧೩, ಯಾಜಿ ಪ್ರಕಾಶನ, ಹೊಸಪೇಟೆ, ಪುಟ ೧೮+೨೫೪
- ೧೬. ಗಡಿನಾಡು ನುಡಿ ಸೊಗಡು, ೨೦೧೭, ಯಾಜಿ ಪ್ರಕಾಶನ, ಹೊಸಪೇಟೆ, ಪುಟ-೧೭೨
- ೧೭. ಮಲಯಾಳ ಸಮಾಜ ಮತ್ತು ಸಂಸ್ಕೃತಿ, ೨೦೧೮, ಯಾಜಿ ಪ್ರಕಾಶನ, ಹೊಸಪೇಟೆ, ಪುಟ ೨೦೪
- ೧೮. ಪಾ.ಶ.ಶ್ರೀನಿವಾಸ: ಕನ್ನಡ ತಮಿಳು ಸಾಂಸ್ಕೃತಿಕ ಸೇತು, ೨೦೨೦, ಯಾಜಿ ಪ್ರಕಾಶನ, ಹೊಸಪೇಟೆ, ಪುಟ ೧೦೪
- ೧೯. ಕಾಸರಗೋಡು ಕನ್ನಡ ಪದಕೋಶ, ೨೦೨೧, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ, ಪುಟ ೨೦೦

ಆ. ಅನುವಾದ ಅಧ್ಯಯನಗಳು ಹಾಗೂ ಅನುವಾದ ಸಿದ್ಧಾಂತ ಸಂಬಂಧಿ ಕೃತಿಗಳು

- ೦೧. ಭಾಷಾಂತರದ ವಿಭಿನ್ನ ನೆಲೆಗಳು : ೨೦೧೦, ಪಲ್ಲವ ಪ್ರಕಾಶನ, ಚನ್ನಪಟ್ಟಣ, ಪುಟ ೧೭೮
- ೦೨. ಕನ್ನಡ-ಮಲಯಾಳಂ ಭಾಷಾಂತರ ಪ್ರಕ್ರಿಯೆ, ೨೦೧೪, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ, ಪುಟ ೧೦+೨೯೮
- ೦೩. ಭಾಷಾಂತರ ಪ್ರಕ್ರಿಯೆ ಪ್ರೇರಣೆ-ಪ್ರಭಾವ, ೨೦೧೫, ಯಾಜಿ ಪ್ರಕಾಶನ, ಹೊಸಪೇಟೆ, ಪುಟ ೮೮
- ೦೪. ಮಾಧ್ಯಮಗಳು ಮತ್ತು ಭಾಷಾಂತರ, ೨೦೧೬, ಕನ್ನಡ ವಿಶ್ವವಿದ್ಯಾಲಯ, ಹಂಪಿ, ಪುಟ ೧೪೨
- ೦೫. ಅನುವಾದ: ಅನುಸೃಷ್ಟಿ, ರೂಪಾಂತರ, ೨೦೨೧, ಕರ್ನಾಟಕ ಸಾಹಿತ್ಯ ಅಕಾಡೆಮಿ, ಬೆಂಗಳೂರು, ಪುಟ ೧೮+೧೭೮

ಇ. ಅನುವಾದ ಕೃತಿಗಳು

೦೧. ವಿಯೆಟ್ನಾಂ ಆನೆಯನ್ನು ಮಣಿಸಿದ ಮಿಡತೆಗಳು : ೧೯೯೭ (ಅನುವಾದ, ಇಂಗ್ಲಿಷ್ ಮೂಲ : ಟ್ರಿಕೆನ್ನಾನ್) ಬೆಳ್ಳಿಚುಕ್ಕೆ ಬುಕ್ ಟ್ರಸ್ಟ್, ಮೈಸೂರು, ಪುಟ ೮೧
೦೨. ಬಶೀರ್ ಕಥೆಗಳು : ೧೯೯೯ (ವೈಕಂ ಮುಹಮ್ಮದ್ ಬಷೀರರ ಹತ್ತು ಮಲಯಾಳಂ ಕತೆಗಳ ಸಂಕಲನ) ಮಾ ಪ್ರಿಂಟ್ ಪಬ್ಲಿಷರ್ಸ್, ಬೆಂಗಳೂರು, ಪುಟ ೧೪೨
೦೩. ತೋಟಿಯ ಮಗ : ೨೦೦೦ (ತೆಗಳ ಶಿವಶಂಕರ ಪಿಳ್ಳೆಯವರ ಮಲಯಾಳಂ ಕಾದಂಬರಿ) ಕನ್ನಡ ಸಂಘ, ಕ್ರೈಸ್ಟ್ ಕಾಲೇಜ್, ಬೆಂಗಳೂರು, ಪುಟ ೧೫೬ (ಪುನರ್ಮುದ್ರಣ, ೨೦೧೩)
೦೪. ವಾಸುದೇವನ್ ನಾಯರ್ ಕತೆಗಳು : ೨೦೦೧ (ಎಂ.ಟಿ. ವಾಸುದೇವನ್ ನಾಯರ್ ಅವರ ಹನ್ನೊಂದು ಮಲಯಾಳಂ ಕತೆಗಳ ಸಂಕಲನ), ಇಳಾ ಪ್ರಕಾಶನ, ಬೆಂಗಳೂರು, ಪುಟ ೨೩೨
೦೫. ಕನ್ನಡ ಸ್ವಯಂ ಪಠನಂ: ೨೦೦೩ (ಮಲಯಾಳಂನಲ್ಲಿ ಮೂಲ:ಲಿಂಗದೇವರು ಹಳೆಮನೆ) ಕನ್ನಡ ಅಭಿವೃದ್ಧಿಪ್ರಾಧಿಕಾರ, ಬೆಂಗಳೂರು, ಪುಟ ೨೪೪
೦೬. ಸುಂದರ ಸುಂದರಿಯರು : ೨೦೦೭, (ಉರುಬ್ ಅವರ ಮಲಯಾಳಂ ಕಾದಂಬರಿಯ ಕನ್ನಡ ಅನುವಾದ), ಸಾಹಿತ್ಯ ಅಕಾಡೆಮಿ, ನವದೆಹಲಿ, ಪುಟ ೪೮೫
೦೭. ಕುವೆಂಪು ವ್ಯಕ್ತಿಯು ವ್ಯಕ್ತಿತ್ವವು, ೨೦೧೩, (ಮಲಯಾಳಂನಲ್ಲಿ ಮೂಲ:ಹಂಪ ನಾಗರಾಜಯ್ಯ) ಕುವೆಂಪು ಪ್ರತಿಷ್ಠಾನ, ಕುಪ್ಪಳಿ, ಪುಟ ೮೮
೦೮. ಆಗ್ನೇಯ: (ಪಿ. ವತ್ಸಲ ಅವರ ಮಲಯಾಳಂ ಕಾದಂಬರಿಯ ಕನ್ನಡ ಅನುವಾದ) ೨೦೧೫, ಸಾಹಿತ್ಯ ಅಕಾಡೆಮಿ, ಪುಟ ೨೮೬
೦೯. ಶಾರದ : ೨೦೧೬, (ಬಿ. ಚಂದು ಮೇನೋನ್ ಅವರ ಮಲಯಾಳಂ ಕಾದಂಬರಿಯ ಕನ್ನಡ ಅನುವಾದ), ಕುವೆಂಪು ಭಾಷಾ ಭಾರತಿ ಪ್ರಾಧಿಕಾರ, ಬೆಂಗಳೂರು, ಪುಟ ೧೮೮
೧೦. ಕುಂದಲತ:೨೦೨೦,(ಮಲಯಾಳಂನ ಮೊದಲ ಕಾದಂಬರಿ,ಅಪ್ಪು ನೆಡುಂಗಾಡಿ)ಯಾಜಿ ಪ್ರಕಾಶನ,ಹೊಸಪೇಟೆ, ಪುಟ ೧೬೦
೧೧. ಪ್ರೇಮಪತ್ರ:೨೦೨೧(ಮಲಯಾಳಂ ಲೇಖಕಿ ವೈಕಂ ಮುಹಮ್ಮದ್ ಬಷೀರ್ ಕತೆಗಳ ಅನುವಾದ), ಯಾಜಿ ಪ್ರಕಾಶನ,ಹೊಸಪೇಟೆ, ಪು. ೩೦೦
೧೨. ಚಾರುವಸಂತ:೨೦೨೨,(ಮಲಯಾಳಂಗೆ ಪಯ್ಯನ್ನೂರು ಕುಚ್ಚಿರಾಮನ್ ಜೊತೆಯಾಗಿ ಮೂಲ:ಹಂಪ ನಾಗರಾಜಯ್ಯ ಅವರ ಕಾವ್ಯ) ಮಾತೃಭೂಮಿ ಪಬ್ಲಿಕೇಷನ್ಸ್,ಕೋಳಿಕೋಡ್,ಪುಟ ೩೬೦

ಈ. ಅನುವಾದ ಸಂಬಂಧಿ ಸಂಪಾದಿತ ಕೃತಿಗಳು

೦೧. ಆಧುನಿಕ ಮಲಯಾಳಂ ಕವಿತೆಗಳು : ೧೯೯೭ (ಸಂಪಾದಕ ಹಾಗೂ ಅನುವಾದಕರಲ್ಲೊಬ್ಬ) ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ, ಪುಟ ೧೦೦
೦೨. ಮಲಯಾಳಂ ನಾಟಕಗಳು : ೨೦೦೪ (ಸಂಪಾದಕ ಹಾಗೂ ಅನುವಾದಕರಲ್ಲೊಬ್ಬ) ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ, ಪುಟ೧೨೦
೦೩. ಅನುವಾದ ಸಾಹಿತ್ಯ (ಆಧುನಿಕ ಕನ್ನಡ ಸಾಹಿತ್ಯ ಚರಿತ್ರೆ ಸಂಪುಟ-೧೦) ೨೦೧೫, ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು, ಪುಟ ೬೪೬
೦೪. ಕುವೆಂಪು ಸಂಚಯಂ (ಕುವೆಂಪು ಅವರ ಆಯ್ದ ವೈಚಾರಿಕ ಲೇಖನಗಳ ಮಲಯಾಳಂ ಅನುವಾದ ಸಂಕಲನ, ಸಂಪಾದಕ ಹಾಗೂ ಅನುವಾದಕರಲ್ಲೊಬ್ಬ)೨೦೧೬, ಕುವೆಂಪು ಭಾಷಾ ಭಾರತಿ ಪ್ರಾಧಿಕಾರ, ಬೆಂಗಳೂರು, ಪುಟ ೮+೨೮೩
೦೫. ಮಲಯಾಳಂ ವೈಚಾರಿಕ ಬರಹಗಳು (ಸಂಪಾದಕ ಹಾಗೂ ಅನುವಾದಕರಲ್ಲೊಬ್ಬ), ೨೦೧೭ (ಮಲಯಾಳಂನ ಆಯ್ದ ಲೇಖನಗಳ ಅನುವಾದ), ಕುವೆಂಪು ಭಾಷಾ ಭಾರತಿ ಪ್ರಾಧಿಕಾರ, ಬೆಂಗಳೂರು, ಪುಟ ೨೪೪
೦೬. ಅನುವಾದ ಸಣ್ಣಕತೆ-೨೦೧೮: (೨೦೧೯ರಲ್ಲಿ ಕನ್ನಡ ಪತ್ರಿಕೆಗಳಲ್ಲಿ ಪ್ರಕಟವಾದ ಅನುವಾದಿತ ಸಣ್ಣಕತೆಗಳ ಸಂಕಲನ- ಈ ಪುಸ್ತಕ) ಕುವೆಂಪು ಭಾಷಾ ಭಾರತಿ ಪ್ರಾಧಿಕಾರ, ಬೆಂಗಳೂರು, ಪುಟ ೧೮೮

ಉ. ಇತರ ಸಂಪಾದಿತ ಕೃತಿಗಳು

೦೧. ಸಂಕುಲ-೨೪ ಯಕ್ಷಗಾನ ವಿಶೇಷಾಂಕ, ೧೯೯೮, ಗೌರವ ಸಂಪಾದಕ, ಇಳಾ ಪ್ರಕಾಶನ, ಬೆಂಗಳೂರು, ಪುಟ ೬೪
೦೨. ಕರಕುಶಲ ಕಲೆಗಳು : ೨೦೦೦, ಸಹಾಯಕ ಸಂಪಾದಕ, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ
೦೩. ದ್ರಾವಿಡ ನಿಘಂಟು : ೨೦೦೧ (ಸಂಪಾದಕರಲ್ಲೊಬ್ಬ) ಕನ್ನಡ ವಿಶ್ವವಿದ್ಯಾಲಯ, ಹಂಪಿ
೦೪. ಕಲಾಭಿಮಾನಿ : ೨೦೦೯, ಕರ್ನಾಟಕ ಕಲಾಭಿಮಾನಿ ಸಂಘ, ಹೊಸಪೇಟೆ, ಪುಟ. ೧೦೦
೦೫. ದ್ರಾವಿಡ ಜ್ಞಾತಿ ಪದಕೋಶ (ಸಂಪಾದಕರಲ್ಲೊಬ್ಬ ಮಲಯಾಳಂ ವಿಭಾಗದ ಸಂಪಾದಕ), ಕನ್ನಡ ಸಾಹಿತ್ಯ ಪರಿಷತ್ತು ಚಾಮರಾಜಪೇಟೆ, ಬೆಂಗಳೂರು, ಪುಟ ೬೮೫

ಊ.ಕವನ ಸಂಕಲನ

೦೧. ಲೋಕಾಂತದ ಕಾವು, ೨೦೧೯, ಯಾಜಿ ಪ್ರಕಾಶನ, ಹೊಸಪೇಟೆ, ಪು. ೧೩೬

10. ಪಡೆದ ಶೈಕ್ಷಣಿಕ ಪ್ರಶಸ್ತಿ, ಪುರಸ್ಕಾರಗಳು

೦೧. ಯಕ್ಷಗಾನ ಆಹಾರ್ಯ ಕೃತಿಗೆ ಶ್ರೀ ಕಿರಮನೆ ಶಂಭುಹೆಗಡೆ ಗ್ರಂಥಪ್ರಶಸ್ತಿ, ನಿಧಿ ಪ್ರಕಾಶನ, ಸಾಗರ, ೨೦೧೦
೦೨. ಕನ್ನಡ, ಮಲಯಾಳಂ ಸಾಂಸ್ಕೃತಿಕ ಸಂಬಂಧಗಳ ಅಭಿವೃದ್ಧಿಗೆ ನೀಡಿದ ಕೊಡುಗೆ, ಸಂಶೋಧನೆ ಮತ್ತು ಭಾಷಾಂತರ, ಕೈರಳಿ ಕಲ್ಚರಲ್ ಅಸೋಸಿಯೇಷನ್ ಪುರಸ್ಕಾರ (ಕೇರಳ ಸರ್ಕಾರದ ನೋರ್ಕ ಸಂಲಗ್ನ ಸಂಸ್ಥೆ), ೨೦೧೦
೦೩. ಯಕ್ಷಗಾನ ಆಹಾರ್ಯ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ, ಬೆಂಗಳೂರು ೨೦೦೯ನೇ ಸಾಲಿನ ಸಂಶೋಧನ ಪ್ರಕಾರದಲ್ಲಿ ಪುಸ್ತಕ ಪ್ರಶಸ್ತಿ, ೨೦೧೧
೦೪. ಶ್ರೀಮತಿ ಲಕ್ಷ್ಮೀ ಸಂಸ್ಕರಣ 'ಸಾಹಿತ್ಯ ರತ್ನ ಪ್ರಶಸ್ತಿ' ಶ್ರೀ ಮಹಾವಿಷ್ಣು ದೇವಾಲಯ ಸೇವಾಸಮಿತಿ, ಕುಂಟಾರು, ಕಾಸರಗೋಡು, ೨೦೧೧
೦೫. ಯಕ್ಷಗಾನ ಆಹಾರ್ಯ ಕೃತಿಗೆ ಶ್ರೀಮತಿ ಗಂಗಮ್ಮ ಬೊಮ್ಮಾಯಿ ಟ್ರಸ್ಟ್, ಹುಬ್ಬಳ್ಳಿ ವತಿಯಿಂದ 'ಜಾನಪದ ಸಿರಿ' ಪ್ರಶಸ್ತಿ, ೨೦೧೪
೦೬. ಯಕ್ಷಗಾನ ಸ್ಥಿತ್ಯಂತರ ಕೃತಿಗೆ ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿ, ಬೆಂಗಳೂರು ೨೦೧೩ನೇ ಸಾಲಿನ ಪುಸ್ತಕ ಪ್ರಶಸ್ತಿ, ೨೦೧೫
೦೭. 'ಯಕ್ಷಗಾನ ಸ್ಥಿತ್ಯಂತರ' ಕೃತಿಗೆ ಮಂಗಳೂರು ವಿಶ್ವವಿದ್ಯಾಲಯದ ಯಕ್ಷಗಾನ ಅಧ್ಯಯನ ಕೇಂದ್ರದ ವತಿಯಿಂದ 'ಯಕ್ಷಮಂಗಳ ಕೃತಿ ಪ್ರಶಸ್ತಿ' ೨೦೧೫
೦೮. ಕನ್ನಡ, ಮಲಯಾಳಂ ಸಾಂಸ್ಕೃತಿಕ ಸಂಬಂಧಗಳ ಅಭಿವೃದ್ಧಿಗೆ ನೀಡಿದ ಕೊಡುಗೆಗಾಗಿ ಕೈರಳಿ ಕಲ್ಚರಲ್ ಅಸೋಸಿಯೇಷನ್ (ಕೇರಳ ಸರ್ಕಾರದ ನೋರ್ಕ ಸಂಲಗ್ನ ಸಂಸ್ಥೆ), 'ಕನ್ನಲ ಕಣ್ಣಿ' ಅವಾರ್ಡ್ ೨೦೧೭
೦೯. 'ಪ್ರೇಮಪತ್ರ' ಅನುವಾದ ಕೃತಿಗೆ ೨೦೨೧ನೇ ಸಾಲಿನ ಕುವೆಂಪು ಭಾಷಾಭಾರತಿ ಪ್ರಾಧಿಕಾರದ ಪುಸ್ತಕ ಪ್ರಶಸ್ತಿ ೨೦೨೨
೧೦. 'ಪ್ರೇಮಪತ್ರ' ಅನುವಾದ ಕೃತಿಗೆ ೨೦೨೧ನೇ ಸಾಲಿನ ಶಿವಮೊಗ್ಗ ಕರ್ನಾಟಕ ಸಂಘದ ಪ್ರೊ.ಎಸ್.ವಿ.ಪರಮೇಶ್ವರ ಭಟ್ಟ ಪ್ರಶಸ್ತಿ ೨೦೨೨

ಈ ಮೇಲಿನ ವಿವರಗಳು ಸರಿಯಾಗಿವೆಯೆಂದು ದೃಢೀಕರಿಸಲಾಗಿದೆ.

ಸ್ಥಳ : ಹಂಪಿ
ದಿನಾಂಕ : ೨೦.೦೯.೨೦೨೨

ಸಹಿ/-
(ಮೋಹನ ಕುಂಟಾರ್)